

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ಪೆರಿಯ ತಿರುವೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರಿಯ ತಿರುವೋಳಿ ತ್ತನಿಯನ್ಗಳ್ ॥

ತಿರುಕ್ಕೊಟ್ಟಿಯೂರ್ ನಮ್ಮಿ ಅರುಳಿಚ್ಚೆಯ್ದುದು

ಕಲಯಾಮಿ ಕಲಿದ್ದಂಸಂ ಕವಿಂ ಲೋಕದಿವಾಕರಂ |
ಯಸ್ಯ ಗೋಭಿಃ ಪ್ರಕಾಶಾಭಿರಾವಿದ್ಯಂ ನಿಹತಂ ತಮಃ ||

ಎಮ್ಮೆರುಮಾನಾರ್ ಅರುಳಿಚ್ಚೆಯ್ದುದು

ವಾಳಿ ಪರಕಾರ್ ವಾಳಿ ಕಲಿಗನ್ನಿ *

ವಾಳಿ ಕುಱೈಯಲೂರ್ ವಾಳ್ ವೇಂಧರ್ * -ವಾಳಿಯರೋ
ಮಾಯೋನೈ ವಾಳ್ವಲಿಯಾಲ್ ಮಂದಿರಂಗೊಳ್ * ಮಂಗೈಯಕೋರ್
ತೂಯೋರ್ ಶುಡರ್ಮಾನ ವೇಲ್

ಆಲ್ವಾರ್ ಅರುಳಿಚ್ಚೆಯ್ದುದು

ನೆಂಜುಕ್ಕಿರುಳ್ಳಡಿ ದೀಪಂ ಅಡಂಗಾ ನೆಡುಂ ಪಿಱವಿ *

ನಂಜುಕ್ಕು ನಲ್ಲವಮುದಂ ತಮಿಱ್ ನನ್ನೂಲ್ ತುಱೈಗಳ್ *
ಅಂಜು ಕ್ಕಿಲಕ್ಕಿಯಂ ಆರಣ ಸಾರಂ ಪರಶಮಯ *
ಪಂಜು ಕ್ಕನರ್ಲಿ ಪೊಳಿ ಪರಕಾರ್ ಪನುವಲ್ಲಳೇ

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱಿ and ನ್ಱ್ರ as ತ್ತ and ನ್ನ, respectively.

ಎಮ್ಮಾರ್ ಅರುಳಿಚ್ಚೆಯ್ವೈ

ಎಂಗಳ್ ಗದಿಯೇ ! ಇರಾಮಾನುಜ ಮುನಿಯೇ !*

ಶಂಗೆಯ್ ಕೆಡುತ್ತಾಂಡದವರಾಶಾ* -ಪೊಂಗು ಪುಗಲ್
ಮಂಗೈಯಕೋನೀಂದ ಮುಳೈಯಾಯಿರಂ ಅನೈತ್ತುಂ*
ತಂಗುಮನಂ ನೀಯೆನಕ್ಕು ತ್ತಾ

ಮಾಲೈ ತ್ತನಿಯೇ ವಳಿ ಪಳಿಕ್ಕ ವೇಣುಂ ಎನ್ನು*
ಕೋಲಿ ಪ್ಪದಿವಿರುಂದ ಕೊಟ್ಟವನೇ !* -ವೇಲೈ
ಅಣೈತ್ತರುಳುಂ ಕೈಯಾಲ್ ಅಡಿಯೇನ್ ವಿನೈಯೈ*
ತುಣೆತ್ತರುಳ ವೇಣುಂ ತುಣೆಂದು

|| ತಿರಾಮಂಗೈಯಾಲ್ವಾರ್ ತಿರುವಡಿಗಳೇ ಶರಣಂ ||